

4 December 2020

The Manager, Listing BSE Limited Phiroze Jeejeebhoy Towers, Dalal Street, MUMBAI - 400 001 The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
MUMBAI – 400 051

Dear Sirs,

Sub: Advertisement regarding the Mandatory transfer of Equity Shares to the demat account of Investor Education and Protection Fund (IEPF)

We enclose herewith the copy of newspaper advertisement published on 1 December 2020 in the Business Standard and Samyuktha Karnataka (Kannada newspaper) with respect to the mandatory transfer of Equity Shares to the demat account of IEPF after the due date pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016 ("the IEPF Rules").

Please note that the details of shareholders and shares due for transfer are available on the website of the Company at https://www.mphasis.com/home/corporate/investors.html

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited

Docusigned by:

Subramanian Varayan

864FB8DBFAE44A7...

Subramanian Narayan

Subramanian Narayan
Vice President and Company Secretary

Encl: As above



# DFC freighted with irony

The long-delayed dedicated freight corridor may become operational just as the country slips into recession



JYOTI MUKUL New Delhi, 30 November

y 2023, the Indian Railways plans to have private passenger trains running on its network at a maximum speed of 160 kilometre an hour (kmph). Equally ambitious is its target to have a bullet train running between Ahmedabad and Mumbai at a maximum speed of 320 kmph by December 2023. The focus of the government-run Railway Board, the apex decision- and policy-making body for the Indian Railways, is clearly on passenger travel - getting in newer operators while giving an air travel feel on railway tracks. In this quest for speed, the bread and butter for the railway system, freight traffic, which accounts for 65 per cent of its revenues, seems to have lost traction.

Augmenting freight operations through better marketing, cheaper tariff and discount packages has been on the railway agenda. It has been less active in nudging the Dedicated Freight Corridor Corporation of India Ltd (DFC-CIL), a project more than 14 years in the making that was expected to revolutionise freight movement and help the Railways regain the market share lost to private road transport over the years.

Conceived by the United Progressive Alliance, the two freight corridors were to be completed in 2016-17, but the deadline was shifted multiple times: March 2018, April 2020, December 2021 and now June 2022. So far, only the 306-km Rewari-Madar has

been commissioned. The new deadline, too, looks unlikely, not least because DFCCIL has retired. His replacement

much earlier. Jain's appointment will help in continuity since he was monitoring the works from Railway Board, said an official.

The pace of execution, according to the official, picked up after a ministerial-level intervention in August. "Trial runs in various sections of the dedicated freight corridors (DFCs) are getting over and commercial operations are expected to start from the week starting December 1 in a phased manner. Business and commercial tie-ups are being established and the Railways hopes to go full steam ahead by January," he added.

DFCs are designed to allow freight trains to travel at 100 kmph (from the current average of 23.6 kmph), according to the DFCCIL website. A business plan chalked out by the corporation for 2020-2024 anticipated that traffic of 178,054 million net tonne kilometre (NTKM, which expresses a tonne of cargo moved over a distance) would be available on the eastern DFC at a CAGR of 4.5 per cent by 2022, and 1,28,064 million NTKM on the western DFC at CAGR of 7.7 per cent.

This is clearly not the direction in which either arm of the DFC is moving for two reasons: The physical network is incomplete and growth in the cargo business has been not strong enough for the Indian Railways to push the traffic onto a separate arm.

The Railways official contended that "significant progress has been made in this financial year with 500 km of the route commissioned". Another 500 km will be commissioned by March 2021, he added. Further, he are being sorted out with the state said, along the western arm, three been without a managing director Gujarat ports will be connected by shown that even a small patch can an economic recession. A falling GDP since August when Anurag Sachan March 2021 and freight trains will start create hurdles. Also, the deadline for may not augur well for the high-cost moving on the corridor Connection to Kumar Jain, was appointed only on the JNPT will be completed by June pushed to 2022 from December 2021 low expectations vested in a inter-November 27 though he was selected 2022. According to the latest target, 40 after DFCCIL cited delays by contracminably delayed project.

#### TRACKING THE DFC

Nestern DFC:			
UP	17		
Haryana	191		
Rajasthan	561		
Gujarat	552		
Maharashtra	183		

**Potential Cargo** Coal for power plants in northern region from eastern part of the country; finished steel, food grains, cement, fertilisers, lime stone to

steel plants and general goods

Eastern DFC:	1,86	1 km	
Punjab	88		
Haryana	72		
UP 1	,063		
Bihar	239		
Jharkhand	196		
West Bengal	203		

**Potential Cargo** Containers from JNPT, Mumbai Port, ports at Pipavav, Mundra and Kandla for ICDs located in northern India; Petroleum oil and lubricants, fertilisers, foodgrains, salt, coal,

iron & steel, cement

per cent of the DFC will be operational by next year.

In various fora, the corporation has claimed that some land-related issues remain in Maharashtra, which construction has

tors in executing work. Some 2,000 km of corridor will be operational by March 2021 with overhead equipment and signalling system.

Considering that DFCCIL was incorporated in 2006, every delay is adding to the cost and time overrun. The fact that it is Indian Railways' largest infrastructure projects taken up at a cost of ₹81,459 crore has, strangely, not been a reason for the government to prioritise it despite the involvement of the World Bank and Japanese International Cooperation Agency.

The 1,504-km western DFC runs from Jawaharlal Nehru Port in Mumbai to Dadri in Uttar Pradesh, and the 1,856-km eastern DFC is from Sahnewal near Ludhiana in Punjab to Dankuni in West Bengal. Khurja, Kanpur, Rewari, Dadri, Ajmer, Palanpur and Gujarat ports on the western arm will be connected by the end of 2021. By March 2022, most of the sections will be commissioned and the remaining eastern and western arms will be commissioned by June 2022.

During a review meeting on August 24, Union railway minister Piyush Goyal asked DFCCIL to allow the projects contractors, which included GMR, Alstom, Tata Projects, Hitachi and Texmaco Rail & Engineering, time because of the Covid-19 pandemic. According to an official statement, DFFCIL was also asked to compensate the loss of time owing to the national lockdown. Since the meeting, the Railway Board has been monitoring the project and all contractors. Resolution of all issues, including coordination with the states, is being speeded up with a weekly progress report being submitted.

While the role and scope of DFCCIL is clear, the rules of engagement between the Indian Railways and the corporation are equally important for any meaningful take-off of commercial activity. This relationship is governed by a concession agreement signed in February 2014. Under it, DFCCIL will earn a track access charge from the Indian Railways and a portion of Indian Railways revenue will be shared based on the actual freight

A report prepared by KPMG three years ago also examined the issue of non-discriminatory access for DFC-CIL. It has come up with options for institutional arrangements for providing non-discriminatory access for rail freight train operations and suggested a system based on international experience including a methodology for setting track access charges. The report also gave suggestions on institutional arrangements for licensing, regulation of traffic, capacity allocation and safety, including the methodology for calculating track access charges in order to accommodate multiple users. This indicates that private freight train operators, including container trains, could also use the DFC.

Delays, however, have meant opergovernment, but experience has ations will begin when the country is in project, but it could well gain from the

## Meituan, world's largest meal delivery service, is busier

COCO LIU

30 November

Meituan reported a 29 per cent rise in quarterly revenue after China's economic recovery boosted restaurants and whetted consumers' appetite

The world's largest meal delivery service posted sales of 35.4 billion yuan (\$5.4 billion) during the July-September period, beating the average estimate of 34 billion yuan. It also logged net income of 6.3 billion yuan, versus a projected 435 million yuan. Profit was bolstered by 5.8 billion yuan in investment gains.

The strong results affirm Meituan's bounceback from the pandemic disruptions of past quarters and could assuage investors worried about the impact of a Chinese antitrust crackdown on the internet sector. China's third-largest tech corporation is now benefiting from rising travel and restaurant spending as the country returns to

normal. Meituan's post-Covid recovery may drive a secondary listing in China as soon as next year, Bloomberg News reported.

Meituan, which controls an estimated twothirds of China's food delivery market, was among a raft of internet giants including Alibaba Group Holding Ltd. and Tencent Holdings Ltd. that got caught up in a \$290 billion selloff this month after regulators published antitrust guidelines. It's still down about 13 per cent from November 10, when Beijing detailed measures to curb anti-competitive practices.

"We are currently in constructive dialogues with the regulatory authorities to better understand the spirit of the consultation paper," founder Wang Xing told analysts Monday. "We will further accelerate our product innovation, improve the opening of our platform, managing our business operations and aiming to actively follow regulatory guidance and comply with regulatory requirements."

#### SOUTHCO UTILITY

E-TENDER NOTICE NO:- SOUTHCO UTILITY/IOCL/02/2020-21 DATED: 01.12.2020

For and on behalf of SOUTHCO UTILITY, the undersigned invites sealed bids in two parts bidding system to 3.5 MVA load of Indian Oil Corporation Limited Campus at Sihala Village on Turnkey Basis to be executed in Berhampur Electrical Division No: III under jurisdiction of Southco Utility under Deposit Head.

SI. No.	Description of Works	Unit	Rate	Tender Value (in Rs.)	Earnest Money Deposit (in Rs.)	Cost of Bid document	Teder Processing Fee (Rs.)
1	Construction of 33KV line OH with 13 Mtr long H-Pole	Km	32.27		12,03,650	15,000+1800.00 (GST@12%) = Rs.16800/-	500000000000000000000000000000000000000
2	Construction of 33KV line UG Cable with 3C X300 mm2 XLPE Cable (Double Circuit)	Km	2.5				
3	Construction of M+6 Tower for river crossing	No.	2				

The interested bidders would be required to enroll themselves on the tender portal www.tenderwizard.com. SOUTHCO. Complete set of bidding documents are available in www.tenderwizard.com/SOUTHCO portal from date 01.12.2020 / 10.01 AM onwards ( as per the e-tender schedule) interested bidders may also visi SOUTHCO's official website www.southcoodisha.com for details terms, conditions and specification. Any addendum / corrigendum to this E-tender notice shall be uploaded in the website only

Issue of Online tender Documents (Bid Sheets): From dt.01.12.2020 (10.01 AM) upto 21.12.2020(1.00 PM) Last date of submission of Online tender : Up to 21.12.2020 (5.00 PM)

Submission of tender (Hard Copy): Up to date 22.12.2020 (1.00 PM) Opening of Techno Commercial Bid (Part-I): On date 22.12.2020 on or after(3.00 PM)

SOUTHCO reserves the right to alter the tendered quantity and reject/accept any or all tenders withou assigning any reason thereof. Sr. General Manager

**CROWN LIFTERS LIMITED** NOTICE OF POSTAL BALLOT AND REMOTE E-VOTING INFORMATION

Registered Office: 209, Raheja Plaza Premises Co-Op Soc. Ltd, Shah Industrial Estate, Veera Desai Road, Andheri (W), Mumbai-400 053 CROWN LIFTERS Tel No: +91 22 26742122/2829; E-mail: cs.cll@crownlifters.com; Website: www.crownlifters.com

Members are hereby informed that the Company has, by November 30, 2020, sent the notice of Postal Ballot in electronic mode to those shareholde whose Email-Ids were registered with the depositories as required under Section 110 of the Companies Act, 2013 read with the Companies (Management and Administration) Rules, 2014 ("Adt") and including statutory modification or re-enactment thereof for the time being in force) Regulation 44 of the SEBI (Listing Obligations and Disclosure Requirements) Regulations, 2015 and the Ministry of Corporate Affairs, Government of India (the \*MCA\*) vide its General Circular No. 14/2020 dated April 08, 2020, General Circular No.17/2020 dated April 13, 2020, General Circular No. 14/2020 dated April 08, 2020, General Circular No. 17/2020 dated April 13, 2020, General Circular No. 17/2020 dated April 14, 2020 dated April 14 22/2020 dated June 15, 2020 and General Circular No. 33/2020 dated September 28, 2020 ("MCA Circulars") and pursuant to other applicable law and regulations if any, for seeking approval of the shareholders of the Company, to transact the business set out in the notice, by means of remote e voting only, by the members, who were holding shares of the Company as on the cut-off date i.e. November 20, 2020.

The voting will commence on Tuesday, December 01, 2020 at 9:00 a.m. and will end at the close of working hours i.e. by 5:00 p.m. on Wednesda December 30, 2020, after which the e-voting module shall be disabled by NSDL

In the light of the COVID-19 crisis and in accordance with Section 110 of the Companies Act, 2013 and Rules 22 and 20 of the Companies (Management and Administration) Rules, 2014 read with MCA Circulars, physical copies of the Notice will not be circulated to the members. However it is clarified that all the persons who are members of the Company as on November 20, 2020 (including those members who may have not receiver this Notice due to non-registration of their Email-Ids with the Company or with Depositories) shall be entitled to vote in relation to the resolution

Details of the process and manner of remote e-voting along with the User ID and password are provided over email to all shareholders who have

Members holding shares of the Company in demat mode and who have not registered their e-mail addresses are requested to register the same wi the Depository Participant, where they maintain their demat accounts.

Any member who does not receive the Postal Ballot Notice may obtain the same by sending an email at cs.cll@crownlifters.com. The same can also be downloaded from the Company's website www.crownlifters.com. Please treat this Notice as our attempt to reach all our members who have missed of not received other communication on this subject matter and intend to participate in the proposed remote e-voting. The Chairman shall declare the results of the postal ballot on or before Thursday, December 31, 2020. The results along with the Scrutinizer's Repo

will be placed on the Company's website i.e. www.crownlifters.com and on the e-voting system link of National Securities Depository Limited (NSDL i.e. at www.evoting.nsdl.com. The same shall simultaneously be communicated to the National Stock Exchange of India Limited ("NSE"), on which the

In case of any grievances/queries relating to e-voting, members may refer FAQs and user manual for shareholders to cast their votes in help section at www.evoting.nsdl.com or contact at evoting@nsdl.co.in. Further, in case of grievances with respect to voting, may please be addressed to Mr. Nizar Rajwani, Director, Email Id: cs.cll@crownlifters.com, **Tel. No.:**+91 22 26742122/ 2829 or to the Registrar and Transfer Agent, Bigshare Services Private Limited, at 1stFloor, Bharat Tin Works Building, Opp. Vasant Oasis, Makwana Road, Marol, Andheri (E), Mumbai 400059, E-Mail:

Crown Lifters Limited Sd/-Place: Mumbai

# Farms to factories and back

ON THE JOB



MAHESH VYAS

he Indian economy bounced back in the second quarter of fiscal 2019-20 from the deep chasm of the lockdown-infested first quarter. The inflation-adjusted gross domestic product (GDP) in the quarter ended September 2020 was 23.2 per cent higher than its level in the June 2020 quarter. It had fallen by 29.3 per cent by a similar comparison in the earlier, June 2020, quarter. The magnitude of this fall is extraordinary.

Usually, in the June quarter, the GDP shrinks by about 3-4 per cent compared to the previous quarter. This is because there is seasonality in the GDP series. An interesting observation in this seasonal GDP series is that post-2013, the peak quarter shifted from December to March. However, the trough quarter has remained unchanged as the one that ends in June. And so, the June 2020 quarter the previous quarter even if these were normal times.

But, the quarter of June 2020 was under a severe lockdown to contain the spread of Covid-19. While the GDP shrunk by 29.3 per cent in this quarter, the GVA (gross value added) shrunk by a lesser, 24.8 per cent. It even bounced back by a correspondingly lesser 19.4

Seasonality is much less pronounced in the GVA series than in the GDP series, although both are two sides of the same coin. The former measures income, while the latter measures expenses. It is interesting to note the corre-

spondence between the GDP and GVA series on the one hand and the employment series on the other. We know that in India, the correspondence between these is rather weak. We mostly see the GDP and GVA grow handsomely, while employment remains either stagnant or even declines. India has demonstrated jobless growth for decades. Initially, this reflected structural transformations as people were moved out of farms and into factories and offices. While the net effect of this was almost no growth in employment, the structural shift from farms to factories in Given the low labour productivity the 1990s improved labour productivity. But, in recent times, such a structural shift is not evident. Nevertheless, jobs continue to not increase but the GDP has continued to grow quite handsomely.

In the June 2020 quarter, when the real GDP contracted 29.3 per cent over the previous quarter and the real GVA contracted by 24.8 per cent by a similar comparison, employment contracted by 21 per cent. This is interesting. If, in the past, the economy has managed to grow handsomely without deploying additional labour comwas expected to shrink compared to mensurately, it has also demonstrated operations and as employment an ability to shrink without shedding labour commensurately.

The results of the September 2020 extraordinary as the country was put quarter GVA/GDP data and employment data are interesting in more ways. Labour has gained well in the impressive recovery process of this quarter. Employment expanded by 23.2 per cent compared to the June 2020 quarter. This is the same as the expansion in per cent in the September 2020 quarter. real GDP during the same period,



in agriculture in India currently, it is imperative that labour is re-channelised into factories, offices and markets

which was also 23.2 per cent. Real GVA growth was relatively modest at 19.4 per cent.

The higher growth in employment compared to growth in GVA implies a fall in labour productivity in the September 2020 quarter. This is a result of the movement of labour from factories to farms. As factories and offices shut down or reduced opportunities in the unorganised non-farm sectors also shrank, large contingents of labour migrated back to the farms. As a result, employment in farmlands increased.

This reverse migration from construction sites, factories, workshops and markets to farms began in the June 2020 quarter. Employment in farms increased by an estimated 9 million in this quarter compared to the earlier.

March 2020, quarter. This translates into a 7.9 per cent increase in employment in agriculture. However, the inflation-adjusted agricultural GVA in the June 2020 quarter contracted by a substantial 14.3 per cent. The additional inflow of labour into farmlands did not translate into additional farm produce. On the contrary, it declined. Evidently, the increase in farmland employment was just disguised unemployment.

Although the economy recovered substantially in the September 2020 quarter, the reverse migration from factories to farms did not stop during this quarter. Employment in agriculture increased by an estimated 1.3 million in the September 2020 quarter compared to the employment in the June 2020 quarter. Employment increased by one per cent, but real agricultural GVA growth in the September 2020 quarter was 16.4 per cent lower than it was in the June 2020 quarter.

It is true that India experienced an excellent kharif crop following a good southwest monsoon. Inflation-adjusted agricultural GVA in the September 2020 quarter was a respectable 3.4 per cent higher than it was a year ago. But, by the same year-ago comparison, employment had increased by a much larger 10.6 per cent.

Given the low labour productivity in agriculture in India currently, it is imperative that labour is re-channelised into factories, offices and markets. The promise held out by the comparatively stellar performance by the manufacturing sector could be elusive as much of it reflects extraordinary profits of listed manufacturing companies in the September 2020 quarter. These do not look sustainable in the near term. Labour requires a better

The writer is MD and CEO, CMIE PLtd

#### **Mphasis Limited**



Regd.Office: Bagmane World Technology Centre, Marathahalli Outer Ring Road, Doddanakundhi Village, Mahadevapura, Bengaluru - 560048 CIN: L30007KA1992PLC025294 Tel: 91 80 6750 1000

Website: www.mphasis.com email: investor.relations@mphasis.com

**NOTICE** 

(For the attention of the Equity Shareholders of the Company) Mandatory transfer of Equity Shares to the demat account of Investor Education and Protection Fund (IEPF)

This notice is published pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016 ("the Rules") notified by the Ministry of Corporate Affairs (MCA). Pursuant to Section 124(6) of the Companies Act, 2013 read with the Rules, every Company is required to transfer shares, in respect of which the dividend(s) remains unpaid or unclaimed for a period of seven consecutive years, to the account of INVESTOR EDUCATION AND PROTECTION FUND (IEPF) established by the Central Government. The final dividend declared for the year 2012-2013, which is unclaimed, is due to be transferred to IEPF on 8 March 2021. Accordingly, the shares in respect of which the dividend are unpaid/unclaimed for a period of seven consecutive years are due to be transferred to IEPF on 8 March 2021.

In accordance with the requirements as set out in the Rules, individual letters are being sent to the shareholders, who have not claimed their dividends, at their registered address as appearing in the Register of Members, inter alia, providing the details of the shares due for transfer to IEPF. The details of such shareholders and shares due for transfer is also being displayed on the website of the Company at www.mphasis.com.

To claim the said shares and unclaimed dividend amount before it is transferred to the IEPF, the shareholders may forward the following documents on or before 28 February 2021 to the Integrated Registry Management Services Private Limited, the Registrar and Share Transfer Agent (RTA):

- Letter of Undertaking duly filled in and signed (format is provided in the intimation letters being sent to the shareholders); and
- Self-attested copy of PAN Card and Address Proof

The shareholders may note that both the unclaimed dividend and the shares transferred to IEPF Authority including all benefits accruing on such shares if any, can be claimed from IEPF Authority after following the procedure, prescribed by the Rules.

The shareholders concerned, holding shares in physical form and whose shares are liable to be transferred to IEPF, may note that the Company would be issuing duplicate Share Certificate(s) in lieu of the original Share Certificate(s) held by them for the purpose of transfer of shares to IEPF as per the Rules and upon such issue, the original Share Certificate(s) which stand registered in their name will stand automatically cancelled. The Shareholders may further note that the details uploaded by the Company on its website is treated as notice in respect of issue of the duplicate Share Certificate(s) by the Company for the purpose of transfer of shares to IEPF nursuant to the Rules.

For further information/ clarification, concerned shareholders may contact the Company's Registrar and Share Transfer Agent (RTA) at:

Integrated Registry Management Services Private Limited (Unit: Mphasis Limited) 30, Ramana residency, 4th Cross, Sampige Road, Malleswaram, Bangalore - 560 003

Ph: +91 080 2346 0816 to 818 E-mail: giri@integratedindia.in

Place : Bengaluru

Date: 30 November 2020

For Mphasis Limited

Subramanian Narayan Vice President & Company Secretary



ಖೃಮಂತ್ರಿ ಇ.ಎಸ್.ಯಡಿಯೂರಪ್ಪ ಅವರ ಅವಥಿಯಲ್ಲ ಯಾವುದೇ ಸಮುದಾಯಗಆಗೆ ಅನ್ಯಾಯವಾಗಲ್ಲ. ಅವರು ಎಲ್ಲವನ್ನೂ ಸಲದೂಗಿಸಿಕೊಂಡು ಹೋಗುತ್ತಾ ಕೆಲಸ ಮಾಡುತ್ತಿದ್ದಾರೆ.

■ ಬಿ.ವೈ. ವಿಜಯೇಂದ್ರ I ಬಿಜೆಪಿ



# ಚಡಿಎಸ್ ದೋಸ್ತಿಯಿಂದ ಕಾಂಗ್ರೆಸ್ಗೆ ನಷ್ಟ

ಸಂ.ಕ.ಸಮಾಚಾರ ಬೆಂಗಳೂರು

ಕಳೆದ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ಗೆ ದೊಡ್ಡಮಟ್ಟದ ಹಿನ್ನಡೆ ಉಂಟಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದರು.

ನಗರದ ಹೊರವಲಯದ ರೆಸಾರ್ಟ್ ನಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಬಹಿರಂಗವಾಗಿ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಪರೋಕ್ಷವಾಗಿ ಬಿಜೆಪಿಗೆ ಅನುಕೂಲವಾಗುವಂತೆ ನಡೆದುಕೊಂಡು ನಮ್ಮ ಸಂಸದರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವಂತೆ ಮಾಡಿತು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮುಂದೆ ನಾವು ಜೆಡಿಎಸ್ ಸಖ್ಯ ಬೆಳೆಸಬಾರದು ಎಂದು ಹೇಳಿದರು.

ನಾವು ಲೋಕಸಭಾ ಚುನಾವಣೆಯಲ್ಲಿ 15 ಸೀಟ್ ಗೆಲ್ಲಬಹುದಾಗಿತ್ತು. ಆದರೆ ಮೈತ್ರಿ

**ಬೆಂಗಳೂರು:** ಬೆಂಗಳೂರು ಜಲಮಂಡಳಿಯು

ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿರುವ

ಅಧಿಕೃತಗೊಳಿಸಿಕೊಳ್ಳಲು ಆನ್ಲೈನ್ ಮೂಲಕ

ಕರೆದಿದ್ದ ಅರ್ಜಿ ಸಲ್ಲಿಸುವ ದಿನಾಂಕವನ್ನು ಡಿ.31ರವರೆಗೆ

ಕಡಿತಗೊಳಿಸಲಾಗಿದೆ. ಈ ಹಿನ್ಸೆಲೆ ಅನಧಿಕೃತ

ನ.30ರೊಳಗೆ ಆನ್ಲೈನ್ ಮೂಲಕ ಮಂಡಳಿಗೆ ಅರ್ಜಿ

ಸಲ್ಲಿಸಲು ತಿಳಿಸಲಾಗಿತ್ತು. ಅಧಿಕೃತಗೊಳಿಸಿಕೊಳ್ಳದಿದ್ದಲ್ಲಿ

ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿತ್ತು. ಆದರೆ

ಅವಧಿ ಮೀರಿದರೂ ಹಲವು ಕಟ್ಟಡಗಳ ಮಾಲೀಕರು

ಅರ್ಜಿ ಸಲ್ಲಿಸಿಲ್ಲ. ಈ ಹಿನ್ಸೆಲ್ ಅರ್ಜಿ ಸಲ್ಲಿಸುವ

ದಿನಾಂಕವನ್ನು ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ

ದೂ. 080-22945114 ಸಂಪರ್ಕಿಸಬಹುದು.

ಸಂಪರ್ಕ

ಮಾಲೀಕರು

ಅಧಿಕೃತಗೊಳಿಸಿಕೊಳ್ಳು

ಅವಧಿ ವಿಸ್ತರಣೆ

ವಿಸರಿಸಲಾಗಿದೆ.

ಸಂಪರ್ಕಗಳನ್ನು

ಅನಧಿಕೃತವಾಗಿ

ತೆಗೆದುಕೊಂಡಿರುವ

ಕಟಡಗಳ ಮಾಲೀಕರು ನೀರಿನ

■ ವಿಪಕ್ಷ ನಾಯಕ

■ ಜೆಡಿಎಸ್ಗೆ ಬಿಜೆಪಿ

ಮಾಡಿಕೊಂಡು ನಾವು ಸೋಲೊಪ್ರಿದೆವು. ಜಿಟಿ ದೇವೇಗೌಡ ನಮ್ಮಿಂದಲೇ ಹಣ ಪಡೆದು ಬಿಜೆಪಿ ಪರ ಕೆಲಸ ಮಾಡಿದ. ಜೆಡಿಎಸ್ನವರಿಗೆ ನಮಗಿಂತ ಬಿಜೆಪಿ ಪರವೇ ಒಲವು ಎಂದು

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ 7 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ, ಕಾಂಗೆಸ್ನಿಂದ ಡಿಕೆ ಸುರೇಶ್ ಹಾಗೂ



ಸಾಧಿಸಿದ್ದರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಮೈತ್ರಿಗೆ

ಅರ್ಹವಾದ ಪಕ್ಷವಲ್ಲ, ಜೆಡಿಎಸ್ ಸೇರಿದಂತೆ ಯಾವ ಪಕ್ಷದ ಜೊತೆಗೂ ಮೈತ್ರಿ ಬೇಡ ಎಂಬ ಅಭಿಪ್ರಾಯವನ್ನು ಇಂದಿನ ಸಭೆಯಲ್ಲಿ ಎಲ್ಲಾ ನಾಯಕರು ವ್ಯಕ್ತಪಡಿಸಿದರು.

ಜೆಡಿಎಸ್ ನಮಗೆ

ಅನುಕೂಲಕರವಾಗುವ ಪಕ್ಷವಾಗಿ ಲಭಿಸುವುದಿಲ್ಲ. ಮೈತ್ರಿ ಮಾಡಿಕೊಂಡು ನಾವು ಕಳೆದುಕೊಂಡದ್ದೇ ಸಹ. ಇನ್ಸೊಮ್ಮೆ ಆ ಪಕ್ಷದ ಸಹವಾಸ

ಅವರು, ಶ್ರೇಷ್ಠ ದರ್ಜೆಯಲ್ಲಿ ವಿದ್ಯಾಭ್ಯಾಸ ನೀಡುತ್ತಿರುವ

ಕರ್ನಾಟಕ ಮಾತ್ರವಲ್ಲ ಭಾರತದಲ್ಲೇ ಮುಂಚೂಣಿಯಲ್ಲಿರುವ

ಶಿಕ್ಷಣ ಸಂಸ್ಥೆಗಳಲ್ಲಿ ಪ್ರೆಸಿಡೆನ್ನಿ ವಿಶ್ವವಿದ್ಯಾಲಯವು ಸಹ

ವಿಜ್ಞಾನಿ ಮತ್ತು ಡಿಆರ್ಡಿಒ ಸಹಾಯಕ ನಿರ್ದೇಶಕ

ಡಾ.ಕೆ.ಪಾರ್ಥಿಬನ್ ಮಾತನಾಡಿ, 2020ರ ವರ್ಷ ಅನೇಕ

ಸವಾಲುಗಳನ್ನು ಒಡ್ಡಿದೆ ಮುಂದೆ ಒಳ್ಳೆಯ ಸಮಯ

ಒದಗಿಬರಲೆಂದು ಆಶಿಸೋಣ. ಎಲ್ಲ ಆಯುಧಗಳಿಗಿಂತ ವಿದ್ಯೆ

ಎಂಬ ಆಯುಧ ಬಹಳ ಶಕಿಶಾಲಿಯಾದುದು ಎಂಬ ನೆಲನ್

ಮಂಡೇಲ ಅವರ ಮಾತನ್ನು ಇದೇ ವೇಳೆ ಉಲ್ಲೇಖಿಸಿದರು.

505-ಎಂಬಿಎ ಪದವೀಧರರು ಹಾಗೂ 16 ಕಾನೂನು

ಪದವೀಧರರು ಸೇರಿದಂತೆ ಇತರೆ ವಿಷಯಗಳಲ್ಲಿ ಉತಮ

ಸಮಾರಂಭದಲ್ಲಿ 863-ಎಂಜಿನಿಯರಿಂಗ್ ಪದವೀಧರರು,

ಒಂದಾಗಿದೆ ಎಂದು ಹೇಳಿದರು.

■ ಸಿದ್ದರಾಮಯ್ಯ । ವಿಪಕ್ಷ

failing wherein the appearance will be heard and considered. Bank of India, Hanumanthanagara Branch Bangalore, Savings Bank No. 849010100002797 ಡಿಜಿಟಲ್ ಇಂಡಿಯಾ ಕನಸಿಗೆ ಸಹಕಾರ ನೀಡಬೇಕೆಂದ

a sum of Rs. 1,37,984/- (Rupees One Lakh Thirty Seven Thousand Nine Hundred Eighty Four Only) Given under my hand and seal of the Court this 21st day of November 2020, By the order of the court Sd/- ASST. REGISTRAR

IN THE COURT OF XXXVIII ADDL

**CITY CIVIL & SESSIONS JUDGE** 

AT BANGALORE (CCH-45)

P & S.C.No. 286 /2020

Sri.V.Shankar, S/o late. Venkataramanappa.

Aged about 54 years, R/at No.119, Allamaprabhu

2. Sri. G.V. Srinivas Murthy S/o late.

Venkataramanappa, Aged about 50 years,

R/at No. 4th Cross, Maruthi Circle,

3.Smt.Venkatalakshmi D/o late.

Venkataramanappa, Aged about 45 years.

R/at No.57, 3rd Main, 3rd Cross, Kalyananagar

Mudalapalya, Bangalore. ...Petitioners

PUBLIC NOTICE

Whereas, the above named have made

petition to this court under Section 372 of

Indian Succession Act for the grant of

Succession Certificate in favour of the

petitioners, in respect of schedule mentioned

below. The below mentioned schedule has

held by late. Smt. Parvathamma, the mother

of the petitioners, who expired on 08.10.2012.

Interested parties are hereby warned to

appear in this court in person or by a pleader

duly instructed on 19.12.2020 at 11 A.M.

inform to show cause against the petitioners

...Respondent

Hanumanthanagara, Bangalore-560050.

Road, Gavipuram, Bangalore-560019.

CITY CIVIL COURT, BANGALORE B.N.Ravishakar, A., Thejaraju, M.Muralidhara

Room No. 208, 2nd Floor, Amar Tower, 1st Cross, Gandhinagar, Bangalore-560009.



IN THE COURT OF XXXVIII ADDL. **CITY CIVIL & SESSIONS JUDGE** AT BANGALORE (CCH-39) P & S.C.No. 289 /2020

Between: Smt.Kavitha. P. W/o late. P. Gopinatha Reddy, Aged about 55 years,

Sri.P. Vishwak Sena Reddy S/o late. P. Gopinatha Reddy, Aged about 31 years, Both are residing at No. 11, 32nd Main, 5th Cross, Dollars Scheme Colony,

BTM 1st Stage, Madiwala, Bangalore-560068. Smt.P.Vinitha, D/o late. P.Gopinatha Reddy. W/o Lokesh.V, Aged about 28 years, Residing at No.6, 1st B Cross, Behind Sandhya Theatre, Madiwala, Bangalore-560068. ... Petitioners -Nil- ...Respondent

PUBLIC NOTICE

Whereas, the above named have made etition to this court under Section 372 of Indian uccession Act for the grant of Succession Certificate in favour of the petitioners, in respect schedule mentioned below. The below nentioned schedule has held by late. P Gopinatha Reddy, the husband of the petitioner No.1 and the father of the Petitioner No.2 to 4 who expired on 31.08.2020.

Interested parties are hereby warned to appear in this court in person or by a pleader duly instructed on 02.01.2021 at 11 A.M inform to show cause against the petitioners failing wherein the appearance will be heard and

The business running under the name and style of "Sri.Ramanjaneya Swamy Prasanna" by late.P.Gopinatha Reddy, having its office at Old No.23, New No.21, 1st B Cross, Behind Sandhya Theatre, Old Madiwala, Bangalore-560068 and he was also running the business under his individual name having its office at No.6, Behind Sandhya Theatre, Old Madiwala, Bangalore-560068.

Given under my hand and seal of the Court this 24th day of November 2020.

By the order of the court Sd/- ASST. REGISTRAR CITY CIVIL COURT, BANGALORE

B.N.Ravishakar, A., Thejaraju, M.Muralidhara Room No. 208, 2nd Floor, Amar Tower, 1st Cross, Gandhinagar, Bangalore-560009.

#### IN THE COURT OF CCH-64 LXIII ADDL. CITY CIVIL AND SESSIONS JUDGE, BANGALORE PAND SC NO. 278/2020

BETWEEN MANJULA MURALIDHAR, Aged 70 years, W/o Late C V

Muralidhar 2. KOWMODHAKIDHAR MURALIDHAR CHENGI, Aged

about 40 years, S/o Late CV Muralidhar CHENGI DHARNIDHAR MURALIDHAR, Aged 31 years,

All are R/a No. 322, Shashwati Nilaya, 9th Main, 1st Block, Next to Appolo Pharma, HRBR Layout, Bangalore. Pin: 560043

..Respondent

Whereas, the Petitioner above named have filed the Petition under Sec tion 372 of the Indian Succession Act to Grant a Succession Certificate in respect of the estate / shares left behind by the deceased late Muralidhar C V: who died on 19-05-2011 which are described in the Schedule as Schedule Properties. Petitioner No1 is the wife and petitioner No. 2 & 3 are the children of deceased Late C.V. Muralidhar.

Interested parties are hereby directed to appear in the Court of CCH-64 LXIII Addi. City Civil and Sessions Judge, Bangalore in person or by pleader duly instructed on 17-12-2020 at 11.00 A.M., to show cause against the petitioner, failing which case will be heard and decided exparte.

SCHEDULE PROPERTY

SI No.	Name of the Company	Filio No.	Certificate Number	No of Shares	Face Value Rs. Ps
01	Reliance Industries	024775062	8977076, 8977077, 53813448, 53813449, 62528158, 67052238	800	10/-
02	Reliance Industries	061011196	12854628, 50906398, 62528258, 67052280	160	10/-

Given under my hand and seal of the court on this 04th day of November 2020.

BY ORDER OF THE COURT Sri. Vikas M Sd/- Assistant Registrar Advocate No. 116/6

1st Floor, 11th Cross, CITY CIVIL COURT Next to Union Bank of India Bangalore Malleshwaram, Bangalore - 560 003



ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸ ಹೂರ್ಣವೇ ಆದರೂ, ಅವುಗಳಲ್ಲಿನ ಮಾಹಿತಿ, ವಸ್ತಲೋಪ- ದೋಷ, ಗುಣಮಟ ಮುಂತಾದವುಗಳ ಸಾರ್ವಜನಿಕರು ದಾರರೊಡನೆಯೇ ಬೇಕಾಗುತ್ತದೆ. ಜವಾಬ್ದಾರಿಯಾಗುವುದಿಲ್ಲ.

-ಜಾಹೀರಾತು ವ್ಯವಸ್ಥಾಪಕರು

ಮಾರ್ಕ್ಷ ಕಾಡ<sup>6</sup>೯, ಪ್ರಾಪರ್ಚ ವರ್ಷನಲ್ ಪ್ರೋಚಿಕ್ಟ್ ಮೇಲೆ ವಾರ್ಷಿಕ ಶೇ.2ರ ಬಣ್ಣದರದಲ್ಲ ಸಾಲವನ್ನು ಕೊಡಲಾಗುತ್ತದೆ. **ລజටයඑෆ් ෂ**ක්පෘෂ්ඞය්. ಆಸಕ್ತರು ಇದರ ಸದಾವಕಾಶವನ್ನು ස්ට්රාජිශල්ලා ජශය්ම ෙන්රස්ථවෙන්

CHANGE OF NAME

(OLD NAME) ARUN VASANT

#### ಬಹಿರಂಗ ಹರಾಜು ಮೆ ಜಿದ್ದನಾಥ ಬ್ಯಾಂಕರ್, # 9/40, ಚಿಕ್ಕ ಬಜಾರ್ ಸೀಟ್, ಕೊಳೀಗಾಲ. ಇವರಲ್ಲಿ 01/02/2019 DOM 15/11/2019 ರವರೆಗೆ ಗಿರವಿ ಇಟ್ಟು ಬಿಡಿಸಿಕೊಳ್ಳದ ಪದಾರ್ಥಗಳನ್ನು ದಿನಾಂಕ 07/12/2020 ರಂದು ಮಧ್ಯಾಹ್ನ 2 ಗಂಟೆಗೆ ಈ ಮೇಲ್ಪಂಡ ವಿಳಾಸದಲ್ಲಿ ನರೇಶ್ ಕುಮಾರ್, ಗೌ. ಅಪ್ತೂವ್ ಆಕನೀಯರ್, ಕೆ-50, ಬನುಮಯ್ಯ ಚೌಕ, ಮೈಸೂರು-24,

KARAWADI, S/o. Vasant Satteppa Karawadi, aged 35 years, Residing @ No.30, Gunashekarappa Layout Aravind Nagar, Oil Mill Road, St. Thomas Town Post, Bengaluru-560084. Shall Henceforth be known as (NEW NAME) ARUN KARAWADI vide affidavit Dated: 27/11/2020 before Notary Gangaraju.B.N, Bengaluru.

## ಬಹಿರಂಗ ಹರಾಜು

ಇವರು ಹರಾಜು ಮಾಡುವರು.

ಮೆ। ಆಕಾಶ್ ಜ್ಯುಯಲರ್ಸ್ಗ ಅಂಡ್ ಬಾಂಕರ್, ಬಜಾರ್ ರೋಡ್, ಹುಣಸೂರು. ಇವರಲ್ಲಿ 11/08/2018 ರಿಂದ 08/04/2019 ರವರೆಗೆ ಗಿರವಿ ಇಟ್ಟು ಬಿಡಿಸಿಕೊಳ್ಳದ ಪದಾರ್ಥಗಳನ್ನು ದಿನಾಂಕ 07/12/2020 ರಂದು ಬೆಳಗ್ಗೆ 11 ಗಂಟೆಗೆ ಈ ಮೇಲ್ನಂಡ ವಿಳಾಸದಲ್ಲಿ ನರೇಶ್ ಕುಮಾರ್, ಗೌ. ಅಪ್ರೂವ್ಡ್ ಆಕ್ಷನೀಯರ್, ಕೆ-50, ಬನುಮಯ್ಯ ಚೌಕ, ಮೈಸೂರು-24, ಇವರು ಹರಾಜು ಮಾಡುವರು.

ಅಂಜೆ ಕಥೇರ ರಸ್ತೆ ಚಿಕ್ಕಬಳಿಸಿದರ-562881. ಗಿರವಿ ಅಂಗಡ

ಯಲ್ಲಿ ತಾ: 09,64/2015 ರಂದ 12,08/2018 ಅವಧಿಯ ಗಿರವಿ ಇಟ್ಟು ವಾಯದೆ ಮೀರಿದ್ದರು ಸಹ ವರ್ಷದೆ ಇರು ವಸ್ತುಗಳನ್ನು" (ಸೂಚನೆ: ಕರ್ನಾಟಕ ಯೋ ಪರಿಶಾರ ಕಾಯಿಯಡಿಯಲ್ಲಿ ಬರುವ ವಸ್ತುಗಳನ್ನು ಹೊರಕುಪಡಿಸಿ) ಕೆ.ಎ.ಪ.ಆಕ್ಷ ನಿಕ್ಕ(1)ನೇ ಪ್ರಕಾರ ಬಹಿರಂಗ ಪರಾಜ ಮೂಲಕ 30: 07/12/2020 docto clerij 10 nodiří chregos ಗಿರವಿದಾರರ ವಿಶಾಸದಲ್ಲಿ ಶ್ರೀ ಐ.ಅಕೋಕ್ ಕುಮಾರ್ (ಸರ್ಕಾರಿ ಮಾನ್ಯತೆ ಪಡೆದ ಪರಾಬುದಾರರು) ಪಂ.43, ಸೆಪಿಂಗ್ ರೋಡ್, ವೆಂಗಳೂರು-56000೬ ಇವರು ಹರಾಜ ಮಾಡುವರು, ಹೆಚ್ಚನ ವಿವರಗಳಿಗಾಗಿ ಗಿರವಿದಾರರನ್ನು ಸಂಪರ್ಕಿಸಿ. (ಪರಾಜಿನಲ್ಲಿ ಭಾಗವಹಿಸುವವರು ರಯಮಾಡಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲೇಕಾಗಿ ವಿನಂತಿ)

ಸಿದ್ದರಾಮಯ್ಯ ಆರೋಪ ಪರವೇ ಹೆಚ್ಚು ಒಲವು

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್

ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಲ ಗೆಲುವು



ಹಿನ್ನಡೆ ಉಂಟಾಗಿತ್ತು ಎಂದರು. ಇದೇ ವೇಳೆ ಮುಂದಿನ ದಿನಗಳಲ್ಲಿ ಬಿಜೆಪಿ

ವಿರುದ್ಧ ಸೆಡ್ಡು ಹೊಡೆಯುವ ರೀತಿ ಕಾಂಗ್ರೆಸ್ ಪಕವನ್ನು ರೂಪಿಸಲು ಯಾವುದೇ ಕಾರಣಕ್ಕೂ ಏಕಾಂಗಿಯಾಗಿ ಹೋಗುವುದೇ

ಪ್ರಸಿಡೆನ್ನಿ ವಿವಿಯ ಘಟಕೋತ್ರವ



ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಭಾಂಗಣದಲ್ಲ ತೃತೀಯ ಘಟಕೋತ್ಸವ ಸಮಾರಂಭವನ್ನು ಆಯೋಜಸಲಾಗಿತ್ತು.

ಸಂ.ಕ.ಸಮಾಚಾರ ಬೆಂಗಳೂರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2030ರ ಡಿಜಿಟಲ್ ಇಂಡಿಯಾ ಎಂಬ ಕನಸು ನನಸು ಮಾಡುವ ನಿಟ್ಟಿನಲ್ಲಿ ಯುವ ಸಮೂಹದ ಪಾತ್ರ ಬಹಳ ಮುಖ್ಯ ಎಂದು ಡಿಸಿಎಂ

ಡಾ.ಸಿಎನ್.ಅಶ್ರತ್ಥ್ ನಾರಾಯಣ ತಿಳಿಸಿದರು.

ಪ್ರೆಸಿಡೆನ್ನಿ ವಿವಿಯಲ್ಲಿ ನಡೆದ ತೃತೀಯ ಘಟಿಕೋತ್ತವ ಸಮಾರಂಭದಲ್ಲಿ ಮಾತನಾಡಿದ ಅವರು, ಅತ್ಯುತ್ತಮ ಶ್ರೇಣಿ ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಪ್ರಧಾನಿಯವರ

ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಇದೇ ವೇಳೆ ಒಂಭತ್ತು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಕುಲಪತಿ ನಿಸಾರ್ಅಹದ್, ಉಪಕುಲಪತಿ ಡಾ. ರಾಜೀವ್ ಆರ್.ಕೆ ಮ್ಯಾಸಿ, ಪರ ಉಪಕುಲಪತಿಗಳು ಡಾ. ಸುರೇಂದ್ರಕುಮಾರ್, ಕುಲಸಚಿವರು ಡಾ. ಬೀರಾನ್ ಮೊಯಿದ್ದೀನ್ ಮತ್ತಿತರರಿದ್ದರು.

ರಾಜಾಜನಗರದ ಸಾಲಿಗೆ ಕಚೇಲಿಯಲ್ಲ ಆಯೋಜಸಿದ್ದ ವಾಯುಮಾಅನ್ಯ ನಿಯಂತ್ರಣ ಮಾಸ ನವೆಂಬರ್-2020ರ ಮುಕ್ತಾಯ ಸಮಾರಂಭದಲ್ಲ ವೈದ್ಯರು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

# ವಾಯುಮಾಲಿನ್ಯ ತಡೆಗೆ ಅರಿವು

ಸಂ.ಕ.ಸಮಾಚಾರ ಬೆಂಗಳೂರು

ಮೂಡಿಸಲಾಯಿತು.

ರಾಜಾಜಿನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ವಾಯುಮಾಲಿನ್ಯ ನಿಯಂತ್ರಣ ಮಾಸ ನವೆಂಬರ್-2020ರ ಮುಕ್ತಾಯ ಸಮಾರಂಭವದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ವಾಹನಗಳು ಹೊರಸೂಸುವ ವಿಷ ಅನಿಲಗಳಿಂದ ಉಂಟಾಗುವ

ಹೇಗೆ ಸುಸ್ಥಿತಿಯಲ್ಲಿಟ್ಟುಕೊಳ್ಳುವುದು, ಅದರ ನಿರ್ವಹಣೆ ಹೇಗೆ ವಾಯುಮಾಲಿನ್ಯ ತಡೆಗೆ ಬಗ್ಗೆ ಸಾರ್ವಜನಿಕರಿಗೆ ಅರಿವು ಎಂಬ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಕೊರೊನಾ ಸೋಂಕು ತಪಾಸಣೆ ನಡೆಸುತ್ತಿರುವ ವೈದ್ಯರು ಮತ್ತು ವೈದ್ಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎಸ್. ಮಿಲಿಂದಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಬಾಲಕೃಷ್ಣ, ರಾಜಾಜಿನಗರ ಠಾಣೆಯ ಪೊಲೀಸ್ ಉಪ

#### **Mphasis** ನಿರೀಕ್ಷಕ ಅನಿಲ್ಕುಮಾರ್, ಉಪನ್ಯಾಸಕ ಶಿವಮೂರ್ತಿ, The Next Applied ದುಷರಿಣಾಮಗಳು ಹಾಗೂ ಮೋಟಾರು ವಾಹನಗಳನ್ನು ಬಿಬಿಎಂಪಿ ವೈದ್ಯಾಧಿಕಾರಿಗಳಾದ ಮಂಜುಳ, ಮಷ್ತಿಕಾ,

್ರಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದಾಗ ಆರೋಪದ ಮೇಲೆ ಮಹಿಳೆ ಸೇರಿದಂತೆ ಮೂವರನ್ನು

ಪೊಲೀಸರು ಬಂಧಿಸಿದ್ದಾರೆ. ಸುಹೇಲ್ ಖಾನ್ (23), ಅನೀಸಾ ಫಾತಿಮಾ (60),



ರಕ್ಕಚಂದನ ಸಾಗಣಿ-ಮೂವರ ಸೆರೆ ಅಬ್ದುಲ್ ಬಸೀರ್ (67) ಬಂಧಿತ ಆರೋಪಿಗಳು. ಬಂಧಿತರಿಂದ 502 ಕೆ.ಜಿ. ರಕ್ಷಚಂದನ ಮರದ ತುಂಡುಗಳು

ಹಾಗೂ ಒಂದು ಟಾಟ್ ಏಸ್ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳು ಆರ್.ಟಿ. ನಗರದ ಎಚ್ಎಂಟಿ ಲೇಔಟ್ನ 6ನೇ ಮುಖ್ಯರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ರಕ್ತಚಂದನದ ಮರದ ತುಂಡುಗಳನ್ನು ಟಾಟಾ ಗೂಡ್ಸ್ ವಾಹನದಲ್ಲಿ ತಂದು ಸಾಗಿಸುತಿದ್ದರು. ಸೋಮವಾರ ಬೆಳಗಿನ ಜಾವ 1 ಗಂಟೆಯ ಹೊತ್ತಿಗೆ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಆರೋಪಿಗಳ ನಿವಾಸದ ಮೇಲೆ ದಾಳಿ ನಡೆಸಿದಾಗ ಅಕ್ರಮ ಸಾಕಾಣಿಕೆ ಬೆಳಕಿಗೆ ಬಂದಿದೆ. ಆರೋಪಿಗಳ ಪೈಕಿ ಸುಹೇಲ್ ಖಾನ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. 2017ರಲ್ಲಿ ಆರ್.ಟಿ. ನಗರದಲ್ಲಿ ನೂರ್ ಎಂಬುವವರನು ಅಪಹರಿಸಿ ಗೌರಿಬಿದನೂರಿನ ಫಾರಂ ಹೌಸ್ನಲಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಇತರ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

# ಐನಾತಿ ಬಾಡಿಗೆದಾರರ ಬಂಧನ

ರ ಭ್ಯೇಗಕ್ಕೆ ಹಾಕಿ ಲಕ್ಷಾಂತರ ರೂ. ವಂಚಿಸಿದ್ದ ಐನಾತಿ ಬಾಡಿಗೆದಾರರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಮನೋಹರ್ ನಾನಾವತ್, ಶೀತಲ್ ನಾನಾವತ್ ಬಂಧಿತ 2018ರಲ್ಲಿ ಆರೋಪಿಗಳು. ಕಿರಣ್ ಕುಮಾರ್ ಎಂಬುವವರು ಭೋಗ್ಯಕ್ಕಾಗಿ ಮನೆ ಹುಡುಕುತ್ತಿದ್ದಾಗ ಆರೋಪಿಗಳು ಒಎಲ್ಎಕ್ಸ್ಲ್ನಿ ಭೋಗ್ಯಕ್ತೆ ಮನೆ ಖಾಲಿ ಇರುವ ಬಗ್ಗೆ ನೀಡಿರುವ ಜಾಹೀರಾತು ನೋಡಿದ್ದರು. ಆರೋಪಿಗಳನ್ನು

ಕಿರಣ್ ಕುಮಾರ್ಗೆ ಎಚ್ಬಿಆರ್ ಅಪಾರ್ಟ್ ಮೆಂಟ್ ವೊಂದರ ಫ್ಲ್ಯಾಟ್ ತೋರಿಸಿದ್ದರು. ಇದನ್ನು ನಂಬಿದ್ದ ಕಿರಣ್ ಕುಮಾರ್ 17 ಲಕ್ಷ ರೂ. ನೀಡಿ

ವು ಇದ್ದ ಬಾಡಿಗೆ ಮನೆಯನ್ನೇ ಮತ್ತೊಬ್ಬರಿಗೆ ಮನೆ ಕರಾರುಪತ್ರ ಮಾಡಿಕೊಂಡು ವಾಸವಾಗಿದ್ದರು. ಇತ ಕೆಲ ತಿಂಗಳಿನಿಂದ ಬಾಡಿಗೆ ಹಣ ಬಾರದ ಹಿನ್ನೆಲೆಯಲ್ಲಿ ಮನೆಯ ಅಸಲಿ ಮಾಲೀಕರು ಫ್ಲ್ಯಾಟ್ ಬಳಿಹೋದಾಗ ಮನೆಯಲ್ಲಿ ಕಿರಣ್ ಕುಮಾರ್ ಇರುವುದು

> ಬೆಳಕಿಗೆಬಂದಿದೆ. ಕಿರಣ್ಕುಮಾರ್ ಅನುಮಾನದಿಂದ ಆರೋಪಿಗಳಿಗೆ ಫೋನ್ ಮಾಡಿದಾಗ ಮೊಬೈಲ್ ಸ್ಕಿಚ್ ಆಫ್ ಬಂದಿದೆ. ಈ ಸಂಬಂಧ ಕಿರಣ್ ಕುಮಾರ್ ಬಾಣಸವಾಡಿ ಠಾಣೆಯಲ್ಲಿ ದೂರು ನೀಡಿದ್ದರು. ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು

ಆರೋಪಿಗಳನ್ನು ವಶಕ್ತೆ ಪಡೆದಿದ್ದಾರೆ. ಆರೋಪಿಗಳು ಇದೇ ರೀತಿ 42 ಜನರಿಗೆ ಸುಮಾರು 2 ರಿಂದ 3 ಕೋಟಿ ರೂ. ವಂಚನೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

# ಮಾರುಕಟ್ಟೆ ಮುಚ್ಚಿಸಿದರೆ ಜೋಕೆ ಸಂ.ಕ.ಸಮಾಚಾರ ಬೆಂಗಳೂರು

ಕನ್ನಡಪರ ಸಂಘಟನೆಗಳು ಡಿ.5ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ವೇಳೆ ಬಲವಂತವಾಗಿ ಮಾರುಕಟ್ಟೆಗಳನ್ನು ಬಂದ್ ಮಾಡಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳು ಬಂದ್ ವೇಳೆ ಬಿಬಿಎಂಪಿ ಮಾಲೀಕತ್ತದ ಮಾರುಕಟ್ಟೆಗಳನ್ನು ಮುಚ್ಚಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗುವುದು ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನದ ಪ್ರಕಾರ ಬಂದ್ ಮಾಡುವವರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ. ಹಾಗೆಯೇ ವ್ಯಾಪಾರಿಗಳನ್ನು ಬಂದ್ ಗೆ ಬೆಂಬಲಿಸಬೇಕೆಂದು

ಒತ್ತಾಯಿಸುವಂತಿಲ್ಲ. ಹಾಗೆ ಮಾಡಿದಲ್ಲಿ ಅದು ಕಾನೂನು ಉಲ್ಲಂಘನೆಯಾಗಲಿದೆ. ಒತ್ತಾಯ ಪೂರ್ವಕವಾಗಿ ಮಾರುಕಟ್ಟೆಗಳನ್ನು ಬಂದ್ ಮಾಡಿಸಿ, ಜನರಿಗೆ ವ್ಯಾಪಾರಿಗಳಿಗೆ ತೊಂದರೆ ನೀಡಬಾರದು. ಒಂದು ವೇಳೆ ತೊಂದರೆ ನೀಡಿದಲ್ಲಿ ತಪ್ಪಿತಸ್ಥರ ವಿರುದ್ಧ ಸ್ಥಳೀಯ ಅಧಿಕಾರಿಗಳೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತಾರೆ ಎಂದರು.

೧೦ ಬಿಎಂಪಿ ಮಾಲೀಕತ್ರದಲ್ಲಿರುವ **♥** ಕೆ.ಆರ್. ಮಾರುಕಟೆ, ಕಲಾಸಿಪಾಳ್ಯ ಮಾರುಕಟ್ಟೆ, ಮಡಿವಾಳ ಸೇರಿದಂತೆ ಪ್ರಮುಖ ಬಿಬಿಎಂಪಿ ಮಾರುಕಟ್ಟೆಗಳು ಎಂದಿನಂತೆ ವ್ಯಾಪಾರ ವಹಿವಾಟನ್ನು ಡಿ.5ರಂದು ನಡೆಸಲಿವೆ.

ಮಂಜುನಾಥ್ ಪ್ರಸಾದ್ । ಪಾಲಿಕೆ ಆಯುಕ್ತ

## Mphasis Limited

Regd.Office: Bagmane World Technology Centre, Marathahalli Outer Ring Road, Doddanakundhi Village, Mahadevapura, Bengaluru - 560048 CIN: L30007KA1992PLC025294 Tel: 91 80 6750 1000

Website: www.mphasis.com email: investor.relations@mphasis.com

NOTICE (For the attention of the Equity Shareholders of the Company) Mandatory transfer of Equity Shares to the demat account of Investor Education and Protection Fund (IEPF)

This notice is published pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016 ("the Rules") notified by the Ministry of Corporate Affairs (MCA). Pursuant to Section 124(6) of the Companies Act, 2013 read with the Rules, every Company is required to transfer shares, in respect of which the dividend(s) remains unpaid or unclaimed for a period of seven consecutive years, to the account of INVESTOR EDUCATION AND PROTECTION FUND (IEPF) established by the Central Government. The final dividend declared for the year 2012-2013, which is unclaimed, is due to be transferred to IEPF on 8 March 2021. Accordingly, the shares in respect of which the dividend are unpaid/unclaimed for a period of seven consecutive years are due to be transferred to IEPF on 8 March 2021.

In accordance with the requirements as set out in the Rules, individual letters are being sent to the shareholders, who have not claimed their dividends, at their registered address as appearing in the Register of Members, inter alia, providing the details of the shares due for transfer to IEPF. The details of such shareholders and shares due for transfer is also being displayed on the website of the Company at www.mphasis.com.

To claim the said shares and unclaimed dividend amount before it is transferred to the IEPF, the shareholders may forward the following documents on or before 28 February 2021 to the Integrated Registry Management Services Private Limited, the Registrar and Share Transfer Agent (RTA):

Letter of Undertaking duly filled in and signed (format is provided in the intimation letters being sent to the

Self-attested copy of PAN Card and Address Proof

The shareholders may note that both the unclaimed dividend and the shares transferred to IEPF Authority including all benefits accruing on such shares if any, can be claimed from IEPF Authority after following the procedure, prescribed by the Rules.

The shareholders concerned, holding shares in physical form and whose shares are liable to be transferred to IEPF, may note that the Company would be issuing duplicate Share Certificate(s) in lieu of the original Share Certificate(s) held by them for the purpose of transfer of shares to IEPF as per the Rules and upon such issue, the original Share Certificate(s) which stand registered in their name will stand automatically cancelled. The Shareholders may further note that the details uploaded by the Company on its website is treated as notice in respect of issue of the duplicate Share Certificate(s) by the Company for the purpose of transfer of shares to IEPF

For further information/ clarification, concerned shareholders may contact the Company's Registrar and Share

Integrated Registry Management Services Private Limited (Unit: Mphasis Limited) 30, Ramana residency, 4th Cross, Sampige Road, Malleswaram, Bangalore - 560 003 Ph: +91 080 2346 0816 to 818 E-mail: giri@integratedindia.in

For Mphasis Limited Place : Bengaluru Subramanian Narayan

Date: 30 November 2020 Vice President & Company Secretary

## CMYK

## epaper.samyukthakarnataka.com